

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಪಾರಾಯದು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಪಾರಾಯದು ॥

ತಿರುಕ್ಕಡಲೆಲ್ಲೈ -1

‡ಪಾರಾಯದುಂಡುಮಿಱ್ಂದ ಪವಳ ತ್ತೂಣೈ *
ಪಡು ಕಡಲಿಲ್ ಅಮುದತ್ತೈ ಪ್ಪರಿ ವಾಯ್ಕಿಂಡ
ಶೀರಾನೈ * ಎಮ್ಮಾನೈ ತ್ತೊಂಡರ್ ತಂಗಳ್
ಶಿಂದೈಯುಳ್ಳೇ * ಮುಳ್ಳೈತ್ತೆಱುಂದ ತೀಂಗರುಮ್ಮಿನೈ *
ಪೋರ್ ಆನೈ ಕ್ಕೊಮ್ಮೊಶಿತ್ತ ಪೋರ್ ಏಱ್ಱಿನೈ *
ಪುಣರ್ ಮರುದಂ ಇಱ ನಡಂದ ಪೋರ್ ಕುನ್ನಿನೈ *
ಕಾರ್ ಆನೈ ಇಡರ್ ಕಡಿಂದ ಕಱ್ಪಗತ್ತೈ *
ಕಂಡದುರ್ನಾ ಕಡಲ್ ಮಲ್ಲೈ ತ್ತಲ ಶಯನತ್ತೇ (೧)

‡ಪೂಂಡವತ್ತಂ ಪಿಱರ್ಕ್ಕಡೈಂದು ತೊಂಡು ಪಟ್ಟು *
ಪೊಯ್ನೂಲೈ ಮೆಯ್ನೂಲ್ ಎನ್ನೆನ್ನಂ ಓದಿ
ಮಾಂಡು * ಅವತ್ತಂ ಪೋಗಾದೇ ವಮ್ಮಿ * ಎಂದೈ
ಎಱ ವಣಂಗಪ್ಪಡುವಾನೈ * ಕಣಂಗಳ್ ಏತ್ತುಂ
ನೀಂಡ ವತ್ತೈ ಕ್ಕರು ಮುಗಿಲೈ ಎಮ್ಮಾರ್ ತನ್ನೈ *
ನಿನ್ನ ಪೂರ್ ನಿತ್ತಿಲತ್ತೈ ತ್ತೊತ್ತಾರ್ ಶೋಲೈ *
ಕಾಂಡವತ್ತೈ ಕ್ಕನಲ್ ಎರಿವಾಯ್ ಪ್ಪೆಯ್ವಿತ್ತಾನೈ *
ಕಂಡದು ನಾ ಕಡಲ್ ಮಲ್ಲೈ ತ್ತಲ ಶಯನತ್ತೇ (೨)

ಉಡಮ್ಮುರುವಿಲ್ ಮೂನ್ನೊನ್ನಾಯ್ ಮೂರ್ತ್ತಿ ವೇಱಾಯ್ *
ಉಲಗುಯ್ಯ ನಿನ್ನಾನೈ * ಅನ್ನು ಪೇಯ್ಚಿ

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱಿ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ವಿಡಂ ಪರುಗು ವಿತ್ತಗನೈ * ಕ್ಕನ್ನು ಮೇಯಾತ್ತು
 ವಿಳೈಯಾಡ ವಲ್ಲಾನೈ ವರೈಮೀ ಕಾನಿಲ್ *
 ತಡಂ ಪರುಗು ಕರು ಮುಗಿಲೈ ತ್ತಂಜೈ ಕ್ಕೋಯಿಲ್ *
 ತವ ನೆಱಿಕ್ಕೋರ್ ಪೆರು ನೆಱಿಯೈ ವೈಯಂ ಕಾಕ್ಕುಂ *
 ಕಡುಂ ಪರಿಮೇಲ್ ಕಱೈಯೈ ನಾನ್ ಕಂಡು ಕೊಂಡೇನ್ *
 ಕಡಿ ಪೊಱಿಲ್ ಶೂಱ್ ಕಡಲ್ ಮಲ್ಲೈ ತ್ತಲ ಶಯನತ್ತೇ (೩)

ಪೇಯ್ ತ್ತಾಯೈ ಮುಲೈ ಉಂಡ ಪಿಳೈ ತನ್ನೈ *
 ಪಿಣೈ ಮರುಪ್ಪಿಲ್ ಕರುಂಗಳಿಱ್ಱೈ ಪ್ಪಿಣೈ ಮಾರ್ ನೋಕ್ಕಿ *
 ಆಯ್ ತ್ತಾಯರ್ ತಯಿರ್ ವೆಣ್ಣೆಯ್ ಅಮರ್ಂದ ಕೋವೈ *
 ಅಂದಣರ್ ತಂ ಅಮುದತ್ತೈ ಕ್ಕುರವೈ ಮುನ್ನೇ
 ಕೋತ್ತಾನೈ * ಕುಡಂ ಆಡು ಕೂತ್ತನ್ ತನ್ನೈಕ್ *
 ಗೋಕುಲಂಗಳ್ ತಳರಾಮಲ್ ಕುನ್ಱಂ ಏಂದಿ
 ಕಾತ್ತಾನೈ * ಎಮ್ಮಾನೈ ಕ್ಕಂಡು ಕೊಂಡೇನ್ *
 ಕಡಿ ಪೊಱಿಲ್ ಶೂಱ್ ಕಡಲ್ ಮಲ್ಲೈ ತ್ತಲ ಶಯನತ್ತೇ (೪)

ಪಾಯ್ಂದಾನೈ ತ್ತಿರಿ ಶಗಡಂ ಪಾಱಿ ವೀಱಿ *
 ಪಾಲಗನಾಯ್ ಆಲ್ ಇಲೈಯಿಲ್ ಪಳ್ಳಿ ಇನ್ಬಂ
 ಏಯ್ಂದಾನೈ * ಇಲಂಗೊಳಿ ಶೇರ್ ಮಣಿ ಕ್ಕುನ್ಱನ್ನ *
 ಈರ್ ಇರಂಡು ಮಾಲ್ವರೈ ತ್ತೋಳ್ ಎಮ್ಮಾನ್ ತನ್ನೈ *
 ತೋಯ್ಂದಾನೈ ನಿಲಮಗಳ್ ತೋಳ್ ತೂದಿಲ್ ಶೆನ್ನು * ಅ -
 ಪ್ಪೊಯ್ ಅಱೈವಾಯ್ ಪ್ಪುಗ ಪ್ಪೆಯ್ ಮಲ್ಲರ್ ಮಂಗ
 ಕಾಯ್ಂದಾನೈ * ಎಮ್ಮಾನೈ ಕ್ಕಂಡು ಕೊಂಡೇನ್ *
 ಕಡಿ ಪೊಱಿಲ್ ಶೂಱ್ ಕಡಲ್ ಮಲ್ಲೈ ತ್ತಲ ಶಯನತ್ತೇ (೫)

ಕಿಡಂದಾನೈ ತ್ತಡಂಗಡಲುಳ್ ಪಣಂಗಳ್ ಮೇವಿ *
 ಕಿಳರ್ ಪೊಱಿಯ ಮಱಿ ತಿರಿಯ ಅದನಿನ್ ಪಿನ್ನೇ
 ಪಡರ್ಂದಾನೈ * ಪ್ಪಡುಮದತ್ತ ಕಳಿಱ್ಱಿನ್ ಕೊಮ್ಮು
 ಪಱಿತ್ತಾನೈ * ಪ್ಪಾರ್ ಇಡತ್ತೈ ಎಯಿಱು ಕೀಱಿ
 ಇಡಂದಾನೈ * ವಳೈ ಮರುಪ್ಪಿನ್ ಏನಂ ಆಗಿ *
 ಇರುನಿಲನುಂ ಪೆರುವಿಶುಮ್ಮುಂ ಎಯ್ನ್ದಾ ವಣ್ಣಂ

ಕಡಂದಾನೈ * ಎಮ್ಮಾನೈ ಕ್ಕಂಡು ಕೊಂಡೇ *

ಕಡಿ ಪೊಳಿಲ್ ಶೂೞ್ ಕಡಲ್ ಮಲ್ಲೈ ತ್ತಲ ಶಯನತ್ತೇ (೬)

ಪೇಣಾದ ವಲಿ ಅರಕ್ಕರ್ ಮೆಲಿಯ ಅನ್ನು *

ಪೆರುವರೈ ತ್ತೋಳ್ ಇಱಿ ನೆರಿತ್ತನ್ನವುಣರ್ ಕೋನೈ *

ಪೂಣ್ ಆಗಂ ಪಿಳವೆಡುತ್ತ ಪೋರ್ ವಲ್ಲೋನೈ *

ಪೊರು ಕಡಲುಳ್ ತುಯಿಲ್ ಅಮರ್ಂದ ಪುಳ್ ಊದಿಯೈ *

ಊಣ್ ಆಗ ಪ್ಪೇಯ್ ಮುಲೈ ನಂಜುಂಡಾ ತನ್ನೈ *

ಉಳ್ಳವಾರ್ ಉಳ್ಳತ್ತೇ ಉಱೈಗಿನ್ನಾನೈ *

ಕಾಣಾದು ತಿರಿ ತರುವೇ ಕಂಡು ಕೊಂಡೇ *

ಕಡಿ ಪೊಳಿಲ್ ಶೂೞ್ ಕಡಲ್ ಮಲ್ಲೈ ತ್ತಲ ಶಯನತ್ತೇ (೭)

ಪೆಣ್ ಆಗಿ ಇನ್ ಅಮುದಂ ವಂಜಿತ್ತಾನೈ *

ಪಿಱೈ ಎಯಿಱ್ಱನ್ನಡಲ್ ಅರಿಯಾಯ್ ಪ್ಪೆರುಗಿನಾನೈ *

ತಣ್ ಆರ್ಂದ ವಾರ್ ಪುನಲ್ ಶೂೞ್ ಮೆಯ್ಯಂ ಎನ್ನುಂ *

ತಡ ವರೈಮೇಲ್ ಕಿಡಂದಾನೈ ಪ್ಪುಣಂಗಳ್ ಮೇವಿ *

ಎಣ್ಣಾನೈ ಎಣ್ ಇಱಿಂದ ಪುಗಳಿನಾನೈ *

ಇಲಂಗೊಳಿ ಶೇರ್ ಅರವಿಂದಂ ಪೋನ್ನು ನೀಂಡ

ಕಣ್ಣಾನೈ * ಕ್ಕಣ್ ಆರ ಕ್ಕಂಡು ಕೊಂಡೇ *

ಕಡಿ ಪೊಳಿಲ್ ಶೂೞ್ ಕಡಲ್ ಮಲ್ಲೈ ತ್ತಲ ಶಯನತ್ತೇ (೮)

ತೊಂಡಾಯರ್ ತಾಂ ಪರವುಂ ಅಡಿಯಿನಾನೈ *

ಪಡಿ ಕಡಂದ ತಾಳಾಳಱ್ಱಾಯ್ ಉಯ್ದಲ್

ವಿಂಡಾನೈ * ತೇ ಇಲಂಗೈ ಅರಕ್ಕರ್ ವೇಂದೈ *

ವಿಲಂಗುಣ್ಣ ವಲಂಗೈವಾಯ್ ಚ್ಚರಂಗಳ್ ಆಂಡು *

ಪಂಡಾಯ ವೇದಂಗಳ್ ನಾನುಂ * ಐಂದು

ವೇಳ್ವಿಗಳುಂ ಕೇಳ್ವಿಯೋಡಂಗಂ ಆಱುಂ

ಕಂಡಾನೈ * ತೊಂಡನೇ ಕಂಡು ಕೊಂಡೇ *

ಕಡಿ ಪೊಳಿಲ್ ಶೂೞ್ ಕಡಲ್ ಮಲ್ಲೈ ತ್ತಲ ಶಯನತ್ತೇ (೯)

‡ಪಡ ನಾಗತ್ತಣೈ ಕ್ಕಿಡಂದನ್ನವುಣರ್ ಕೋನೈ *
 ಪಡ ವೆಗುಂಡು ಮರುದಿಡೈ ಪ್ಪೋಯ್ ಪ್ಪಟನ ವೇಲಿ *
 ತಡಂ ಆರ್ಂದ ಕಡಲ್ ಮಲ್ಲೈ ತ್ತಲ ಶಯನತ್ತು *
 ತಾಮರೈಕ್ಕಣ್ ತುಯಿಲ್ ಅಮರ್ಂದ ತಲೈವ್ ತನ್ನೈ *
 ಕಡಂ ಆರುಂ ಕರುಂಗಳಿಱು ವಲ್ಲಾ * ವೆಲ್ ಪೋರ್
 ಕಲಿಗನ್ನಿ ಒಲಿಶೆಯ್ ಇನ್ನ ಪ್ಪಾಡಲ್ *
 ತಿಡಂ ಆಗ ಇವೈ ಐಂದುಂ ಐಂದುಂ ವಲ್ಲಾರ್ *
 ತೀವಿನೈಯೈ ಮುದಲ್ ಅರಿಯ ವಲ್ಲಾರ್ ತಾಮೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||